

C.C- 52/2020

ಪಿ. ಡಬ್ಲೂ - 1

ಸಾಕ್ಷಿಯನ್ನು ದಿ: 18.07.2025 ರಂದು ಪುನಃ ಕರೆಯಿಸಿ ಪ್ರಮಾಣೀಕರಿಸಲಾಯಿತು.

ಪಾಟೀ ಸವಾಲು: ಆರೋಪಿತರ ಪರ ವಕೀಲರಾದ ಶ್ರೀ.ಎಂ.ಆರ್.ಎಸ್ ರವರಿಂದ:

ನಾನು 10 ನೇ ತರಗತಿಯವರೆಗೆ ಓದಿದ್ದೇನೆ. ಕನ್ನಡ ಓದಲು ಬರುತ್ತದೆ. ಸಾಗರದ ಶ್ರೀ ಟಾಕೀಸ್ ನ ಎದುರು ನನ್ನ ಬಟ್ಟೆ ಮತ್ತು ಮೊಬೈಲ್ ಅಂಗಡಿ ಇದೆ. ಬಟ್ಟೆ ಅಂಗಡಿ ನನ್ನ ಹೆಸರಿನಲ್ಲಿ ಹಾಗೂ ಮೊಬೈಲ್ ನನ್ನ ಅಣ್ಣನ ಹೆಸರಿನಲ್ಲಿ ಇದೆ. ನನ್ನ ಬಟ್ಟೆ ಅಂಗಡಿಯ ವಿಸ್ತೀರ್ಣ 10 x 20 ಅಡಿ. ಶ್ರೀ ಟಾಕೀಸ್ ರಸ್ತೆಯಲ್ಲಿ ಎರಡು ಬಟ್ಟೆ ಅಂಗಡಿಗಳು ಇವೆ. ಸಾಗರ ಟೌನ್ ನಲ್ಲಿ ಸಾಕಷ್ಟು ಬಟ್ಟೆ ಅಂಗಡಿಗಳು ಇವೆ ಎಂದರೆ ಸರಿ. ಶ್ರೀ ಟಾಕೀಸ್ ರಸ್ತೆಯಲ್ಲಿ ಜನದಟ್ಟಣೆ ಕಡಿಮೆ ಎಂದರೆ ಸರಿ. 2017 ರಿಂದ ನಾನು ಬಟ್ಟೆ ಅಂಗಡಿ ನಡೆಸುತ್ತಿದ್ದೇನೆ. ನನ್ನ ಅಂಗಡಿಯಲ್ಲಿ ಗಂಡು ಮಕ್ಕಳ ಉಡುಪುಗಳನ್ನು ಮಾರಾಟ ಮಾಡುತ್ತೇನೆ. ನನ್ನ ಬಟ್ಟೆ ಅಂಗಡಿಗೆ ಪರವಾನಗಿ ಇದೆ.

ಪ್ರತೀ ತಿಂಗಳು ನನಗೆ ಬಟ್ಟೆ ಅಂಗಡಿಯಿಂದ 50-75 ಸಾವಿರ ಆದಾಯ ಇದೆ. ನನ್ನ ಅಂಗಡಿಗೆ ಭ್ರಾಂಡೆಡ್ ಉಡುಪುಗಳನ್ನು ತರಿಸಿ ಮಾರಾಟ ಮಾಡುತ್ತೇನೆ. ಸದರಿ ಬಟ್ಟೆಗಳನ್ನು ಮಾರಾಟ ಮಾಡಿದಾಗ ನನಗೆ 30-40 % ಲಾಭ ಇದೆ. ಪ್ರತೀ ವಾರ ನಮ್ಮ ಅಂಗಡಿಗೆ ಬಂದು ಬಟ್ಟೆ ಬಾಪ್ತು ಹಣವನ್ನು ಪಡೆದುಕೊಂಡು ನಮಗೆ ಕಂಪನಿಯಿಂದ ಬಟ್ಟೆ ಕಳುಹಿಸುತ್ತಾರೆ. ಬಟ್ಟೆ ಖರೀದಿ ಮಾಡಿದ ಗ್ರಾಹಕರಿಗೆ ನಾನು ರಶೀದಿಯನ್ನು ಕೊಡುತ್ತೇನೆ.

2019 ಜನವರಿಯಿಂದ ಡಿಸೆಂಬರ್ ವರೆಗೆ ಎಷ್ಟು ಬಟ್ಟೆ ಖರೀದಿ ಮತ್ತು ಮಾರಾಟ ಮಾಡಿದ ಬಗ್ಗೆ ರಶೀದಿಗಳು ನನ್ನ ಬಳಿ ಇವೆ. ನಮ್ಮ ಅಂಗಡಿಯಲ್ಲಿ ಪ್ರತೀ ತಿಂಗಳು ಒಂದೇ ರೀತಿ ಬಟ್ಟೆ ವ್ಯಾಪಾರ ಆಗುತ್ತದೆ. 2019 ಜನವರಿಯಿಂದ ಡಿಸೆಂಬರ್ ವರೆಗೆ ಪ್ರತೀ ತಿಂಗಳು 50-70 ಸಾವಿರ ಬಟ್ಟೆ ವ್ಯಾಪಾರ ಆಗುತ್ತದೆ ಎನ್ನುವ ಬಗ್ಗೆ ದಾಖಲೆಗಳು ಇವೆ. ನಮ್ಮ ಅಂಗಡಿಯಲ್ಲಿ ಹೆಚ್ಚು ಬಟ್ಟೆ ಖರೀದಿ ಮಾಡಿದವರಿಗೆ ಜಿ ಎಸ್ ಟಿ ಬಿಲ್ಲನ್ನು ಮತ್ತು ಕಡಿಮೆ ಬಟ್ಟೆ ಖರೀದಿ ಮಾಡಿದಾಗ ಜಿ ಎಸ್ ಟಿ ರಹಿತ ಬಿಲ್ಲನ್ನು ಕೊಡುತ್ತೇನೆ. 2019 ರಲ್ಲಿ ನಾನು ಖರೀದಿ ಮತ್ತು ಮಾರಾಟ ಮಾಡಿದ ಬಟ್ಟೆಯ ವಹಿವಾಟು ಮೊತ್ತವನ್ನು ಹೇಳಲು

ಆಗುವುದಿಲ್ಲ. 2019 ರಲ್ಲಿ ನಾನು ಕಂಪನಿಯಿಂದ ಖರೀದಿ ಮಾಡಿ ಮಾರಾಟ ಮಾಡಿದ ಬಟ್ಟೆಗಳ ಲೆಕ್ಕಪತ್ರಗಳನ್ನು ಇಟ್ಟಿದ್ದೇನೆ. ನಿಪಿ-3 ರ ನೋಟೀಸ್ ಗೆ ನಾನೇ ಮಾಹಿತಿ ನೀಡಿದ್ದೇನೆ.

1 ನೇ ಆರೋಪಿತನು ನನಗೆ ಸುಮಾರು 13 ವರ್ಷಗಳಿಂದ ಪರಿಚಯ. 2 ನೇ ಆರೋಪಿತನ ಪರಿಚಯ ನನಗೆ ಇಲ್ಲ. 2 ನೇ ಆರೋಪಿತನ ವಿಳಾಸವನ್ನು ನಿಪಿ-3 ರ ನೋಟೀಸ್ ನೀಡುವ ಕಾಲಕ್ಕೆ ಬ್ಯಾಂಕಿನಿಂದ ನಾನು ತೆಗೆದುಕೊಂಡು ಬಂದಿದ್ದೇನೆ. ನಿಪಿ-2 ರಲ್ಲಿ ಷರಾ ಬರೆದಿಲ್ಲ ಎಂದರೆ ಸರಿ. ಬೇರೆ ವಿಳಾಸ ಕೊಡುವಂತೆ ನಾನು ಬ್ಯಾಂಕಿಗೆ ಹೋಗಿ ಕೇಳಿಲ್ಲ. ನಿಪಿ-1 ರ ಚೆಕ್ ಸಹಿ ವ್ಯತ್ಯಾಸದಿಂದ ಕೂಡಿದೆ ಎಂದು ಬೌನ್ಸ್ ಆಗಿದೆ. ಈ ಕುರಿತು ನಿಪಿ-2 ಅನ್ನು ಬ್ಯಾಂಕಿನಿಂದ ಕೊಟ್ಟಿದ್ದಾರೆ. ನಿಪಿ-2 ರ ಕುರಿತು ಚೆಕ್ ಬೌನ್ಸ್ ಆದ 2-3 ದಿನಗಳಲ್ಲಿ ಆರೋಪಿತನಿಗೆ ಹೇಳಿದ್ದೇನೆ. ದಿನಾಂಕ ನನಗೆ ನೆನಪಿಲ್ಲ.

ಚೆಕ್‌ನ ವಿಚಾರವನ್ನು ನಾನು 2 ನೇ ಆರೋಪಿತನಿಗೆ ಹೇಳಿಲ್ಲ. ಏಕೆಂದರೆ ಅವನು ನನಗೆ ಪರಿಚಯ ಇರಲಿಲ್ಲ. 2019 ರಲ್ಲಿ ನಮ್ಮ ಮನೆಯಲ್ಲಿ ನಾನು, ನನ್ನ ತಂದೆ ತಾಯಿ ಮತ್ತು ನನ್ನ ಅಣ್ಣ ಒಟ್ಟಾಗಿ ವಾಸವಾಗಿದ್ದೆವು. ಪ್ರತೀ ತಿಂಗಳು ನಮ್ಮ ಮನೆ ನಿರ್ವಹಣೆಗಾಗಿ ಸುಮಾರು 25 ಸಾವಿರ ರೂ. ಖರ್ಚು ಆಗುತ್ತದೆ. ಮನೆ ಖರ್ಚಿಗೆ ನನ್ನ ಬಟ್ಟೆ ಅಂಗಡಿ ಆದಾಯವನ್ನೇ ಉಪಯೋಗಿಸಬೇಕು ಎಂದರೆ, ಸಾಕ್ಷಿಯು ನಮ್ಮ ಕುಟುಂಬಕ್ಕೆ ನನ್ನ ಆದಾಯವಲ್ಲದೇ ನನ್ನ ಅಣ್ಣನ ಮೊಬೈಲ್ ಅಂಗಡಿಯ ಆದಾಯ ಹಾಗೂ ಒಂದು ಮಳಿಗೆಯ ಬಾಡಿಗೆ ಸಹ ಬರುತ್ತಿದೆ ಎನ್ನುತ್ತಾರೆ.

ನನ್ನ ಸಹೋದರನಿಗೆ ಮಾಸಿಕ ಸುಮಾರು 60 ಸಾವಿರ ಹಾಗೂ ಮಳಿಗೆ ಬಾಡಿಗೆಯಿಂದ ಮಾಸಿಕ 10 ಸಾವಿರ ರೂ.ಗಳ ಆದಾಯ ಇದೆ. ನಮ್ಮ ಕುಟುಂಬದ ಆದಾಯದ ಕುರಿತು ನನ್ನ ಬಳಿ ದಾಖಲೆಗಳು ಇಲ್ಲ ಎನ್ನುವುದು ಸರಿಯಲ್ಲ. ನಮ್ಮ ತಂದೆಯ ಜಾಗದಲ್ಲಿ ನಾನು ಮತ್ತು ಸಹೋದರ ಅಂಗಡಿಗಳನ್ನು ನಡೆಸುತ್ತಿದ್ದೇವೆ. ನನ್ನ ಅಂಗಡಿಯ ಮೇಲೆ ವಾಸವಿ ಕೋ ಆಪರೇಟಿವ್ ಸೊಸೈಟಿಯಲ್ಲಿ 2017 ರಲ್ಲಿ 6 ಲಕ್ಷ ಸಾಲವನ್ನು ಪಡೆದಿದ್ದೇನೆ. ಸದರಿ ಸಾಲವನ್ನು 2022-23 ರಲ್ಲಿ ಸಂಪೂರ್ಣವಾಗಿ ಮರುಪಾವತಿ ಮಾಡಿದ್ದೇನೆ. ಸದರಿ ಸಾಲವನ್ನು 6 ತಿಂಗಳಿಗೆ ಒಂದು ಕಂತಿನಂತೆ ಮರುಪಾವತಿ ಮಾಡಿದ್ದೇನೆ. 2019 ರಲ್ಲಿ ಎಷ್ಟು ಸಾಲ ಕೊಟ್ಟಿದ್ದೇನೆ ಎಂದು ಈಗ ನನಗೆ ನೆನಪಿಲ್ಲ. ನಾನು ಸಾಲ ಪಡೆದಿದ್ದು ಹಾಗೂ ಮರು ಪಾವತಿ ಮಾಡಿದ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ. ಅವುಗಳನ್ನು ಹಾಜರು ಪಡಿಸಬಲ್ಲೆ.

1 ನೇ ಆರೋಪಿತನು ನನ್ನಿಂದ 2-3 ಬಾರಿ ಸಾಲ ಪಡೆದಿದ್ದಾನೆ. ಸಾಲ ಪಡೆದ ದಿನಾಂಕ ನನಗೆ ನೆನಪಿಲ್ಲ. ಸಾಲ ಕೊಟ್ಟ ಬಗ್ಗೆ ನನ್ನ ಬಳಿ ದಾಖಲೆಗಳು ಇಲ್ಲ. ಈ ಪ್ರಕರಣದ ಸಾಲವನ್ನು 1 ನೇ ಆರೋಪಿತನು 2019ರ ಮಾರ್ಚ್ ತಿಂಗಳಲ್ಲಿ ಕೇಳಿದ್ದಾನೆ. ನಿಖರವಾದ ದಿನಾಂಕ ನನಗೆ ನೆನಪಿಲ್ಲ.

2019 ರ ಮಾರ್ಚ್ ನಲ್ಲಿ ಆರೋಪಿತನಿಗೆ ಸಾಲವನ್ನು ಕೊಟ್ಟಿದ್ದೇನೆ. ಸಾಲ ಕೊಟ್ಟಾಗ 1 ನೇ ಆರೋಪಿತನೊಂದಿಗೆ ಬೇರೆ ಯಾರು ಇರಲಿಲ್ಲ. 2019 ಮಾರ್ಚ್ ನಲ್ಲಿ ಸಾಲ ಕೊಟ್ಟ ನಂತರ ಪುನಃ ನಾನು 1 ನೇ ಆರೋಪಿತನಿಗೆ ಸಾಲ ಕೊಡಲಿಲ್ಲ. 1 ನೇ ಆರೋಪಿತನು ಯಾವ ಉದ್ದೇಶಕ್ಕೆ ಸಾಲ ಬೇಕು ಎಂದು ನನಗೆ ಹೇಳಿಲ್ಲ. 2019 ರಲ್ಲಿ ನಾನು ಬ್ಯಾಂಕಿನಲ್ಲಿ ಹಣಕಾಸಿನ ವ್ಯವಹಾರ ಮಾಡುತ್ತಿದ್ದೆ.

2019 ರಲ್ಲಿ ನಾನು ಬ್ಯಾಂಕಿಗೆ ಹಣ ಕಟ್ಟಿದ್ದೇನೆ. 2019 ರಲ್ಲಿ ನಾನು ಹಣ ಜಮಾ ಮಾಡಿದ ಹಾಗೂ ಹಿಂಪಡೆದ ಬಗ್ಗೆ ಪಾಸ್ ಬುಕ್ ನಲ್ಲಿ ನಮೂದು ಇರುತ್ತದೆ ಎಂದರೆ ಸರಿ. ಸಾಗರದ ಕರ್ನಾಟಕ ಮತ್ತು ಐಡಿಎಫ್ ಸಿ ಬ್ಯಾಂಕ್ ಶಾಖೆಗಳಲ್ಲಿ ಖಾತೆಗಳನ್ನು ಹೊಂದಿದ್ದೇನೆ. 1 ನೇ ಆರೋಪಿತನಿಗೆ ಸಾಲ ಕೊಟ್ಟಾಗ ನನ್ನ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇತ್ತು ಎಂದು ಈಗ ನನಗೆ ನೆನಪಿಲ್ಲ. 2019 ರಲ್ಲಿ ಐಡಿ ಎಫ್ ಸಿ ಬ್ಯಾಂಕಿನ ಚೆಕ್ ಪುಸ್ತಕ ನನ್ನ ಬಳಿ ಇತ್ತು. ಹಣವನ್ನು ನಾನು 1 ನೇ ಆರೋಪಿತನಿಗೆ ಬ್ಯಾಂಕಿಗೆ ಜಮಾ ಮಾಡಿ ನಂತರ ಚೆಕ್ ಮೂಲಕ ಕೊಡಲು ತೊಂದರೆ ಇತ್ತು. ಏನು ತೊಂದರೆ ಎಂದರೆ, ನನ್ನದು ಉಳಿತಾಯ ಖಾತೆಯಾಗಿದ್ದು, ಅದರಲ್ಲಿ ಹೆಚ್ಚಿನ ವ್ಯವಹಾರ ಮಾಡುವುದು ಬೇಡ ಎಂದು ನಗದಾಗಿ 1 ನೇ ಆರೋಪಿತನಿಗೆ ಹಣ ಕೊಟ್ಟಿದ್ದೇನೆ.

ನಾನು ಸೇಲ್ಸ್ ಟ್ಯಾಕ್ಸ್ ಅನ್ನು ಕಟ್ಟುತ್ತಿದ್ದೇನೆ. ಆದರೆ ಆದಾಯ ತೆರಿಗೆಯನ್ನು ಕಟ್ಟುತ್ತಿಲ್ಲ. 2019 ರಲ್ಲಿ ನನಗೆ ವಾರ್ಷಿಕ 7,50,000-9,00,000/- ಆದಾಯ ಇತ್ತು. ಸದರಿ ಆದಾಯದ ಬಗ್ಗೆ ನನ್ನ ಬಳಿ ದಾಖಲೆಗಳು ಇಲ್ಲ ಎನ್ನುವುದು ಸರಿಯಲ್ಲ. ಅವುಗಳನ್ನು ಹಾಜರು ಪಡಿಸಬಲ್ಲೆ.

1 ತಿಂಗಳ ಒಳಗಾಗಿ ಹಣವನ್ನು ವಾಪಸ್ಸು ಕೊಡಬೇಕೆಂದು ಸಾಲ ಕೊಟ್ಟಾಗ ಮಾತುಕತೆಯಾಗಿತ್ತು. ಹಣ ಕೊಟ್ಟಾಗ 1 ನೇ ಆರೋಪಿತನಿಂದ ನಿಪಿ-1 ರ ಚೆಕ್ ಅನ್ನು ಬಿಟ್ಟು ಬೇರೆ ಯಾವುದೇ ದಾಖಲೆಗಳನ್ನು ಬರೆಯಿಸಿಕೊಂಡಿಲ್ಲ. 1 ನೇ ಆರೋಪಿತನು ಮೊದಲೇ ಸಹಿ ಮಾಡಿದ್ದ ಚೆಕ್ ಅನ್ನು ತಂದು ನನಗೆ ಕೊಟ್ಟನು. 5,20,000/- ರೂ. ಹಣ ಇತ್ತು ಎಂದು ತೋರಿಸಲು ನನ್ನ ಬಳಿ ದಾಖಲೆಗಳು ಇಲ್ಲ ಎಂದರೆ ಸರಿ. ಸಾಕ್ಷಿಗೆ 1 ನೇ ಆರೋಪಿತನ ಪರ ಸಲ್ಲಿಸಿದ ದಿನಾಂಕ 04.02.2021 ರ ವಕಾಲತ್ ಅನ್ನು ತೋರಿಸಿ, ಅದರಲ್ಲಿನ ಸಹಿ ಯಾರದ್ದು ಎಂದು ಗುರುತಿಸಲು ಆಗುವುದಿಲ್ಲ. ನಿಪಿ-6 ರಲ್ಲಿನ ಸಹಿ 1 ನೇ ಆರೋಪಿತನದ್ದು ಎಂದರೆ ನನಗೆ ಗೊತ್ತಿಲ್ಲ. ನಿಪಿ-1 ಅನ್ನು ಯಾರು ಯಾವಾಗ ಬರೆದರು ಎಂದು ನನಗೆ ಗೊತ್ತಿಲ್ಲ. ನಿಪಿ-1(ಎ) 1 ನೇ ಆರೋಪಿತನ ಸಹಿ ಅಲ್ಲ ಎಂದರೆ ಸರಿಯಲ್ಲ. ನಿಪಿ-1 ರಲ್ಲಿನ ಬರವಣಿಗೆ 1 ನೇ ಆರೋಪಿತನದ್ದಲ್ಲ ಎಂದರೆ ಸರಿಯಲ್ಲ. ನಿಪಿ-1 ಅನ್ನು ಒಟ್ಟು 3

ಪೆನ್ನುಗಳಿಂದ 3 ಕೈಬರಹಗಳಲ್ಲಿ ಬೇರೆ ಬೇರೆ ಅವಧಿಯಲ್ಲಿ ಬರೆಯಲಾಗಿದೆ ಎಂದರೆ ಸರಿಯಲ್ಲ. ನಿಪಿ- 1 ಅನ್ನು 1 ನೇ ಆರೋಪಿತನೇ ಬರೆದುಕೊಟ್ಟನು.

ನಾನು ಸಾಲ ಕೊಟ್ಟಾಗ ನಿಪಿ-1 ಯಾರಿಗೆ ಸೇರಿದ್ದು, ಎಂದು ಪರಿಶೀಲನೆ ಮಾಡಿಲ್ಲ. ಸಾಲ ತಿರುವಳಿಗಾಗಿ 2 ನೇ ಆರೋಪಿತನ ಚೆಕ್ ಅನ್ನು ಕೊಡುತ್ತಿದ್ದೇನೆ ಎಂದು 1 ನೇ ಆರೋಪಿತನು ನನಗೆ ನಿಪಿ-1 ಅನ್ನು ಬರೆದುಕೊಟ್ಟಿಲ್ಲ. ಚೆಕ್ಕಿನ ವಿಚಾರವು ಅದು ಅನಾಧರಣಗೊಂಡಾಗ ಗೊತ್ತಾಯಿತು. ಆರೋಪಿತರ ವಿರುದ್ಧ ನಾನು ಪೋಲಿಸ್ ಠಾಣೆಯಲ್ಲಿ ದೂರನ್ನು ಕೊಟ್ಟಿಲ್ಲ. ನನ್ನ ನೋಟೀಸ್ ಮತ್ತು ದೂರಿನಲ್ಲಿ ಸಾಲ ಕೊಟ್ಟ ದಿನಾಂಕವನ್ನು ಬರೆಸಿಲ್ಲ ಎನ್ನುವುದು ಸರಿಯಲ್ಲ. ನಾನು 1 ನೇ ಆರೋಪಿತನಿಗೆ ಸಾಲ ಕೊಡದ ಕಾರಣ ಸಾಲ ಕೊಟ್ಟ ದಿನಾಂಕವನ್ನು ಬರೆಸಿಲ್ಲ ಎನ್ನುವುದು ಸರಿಯಲ್ಲ. 2 ನೇ ಆರೋಪಿತನು ನನ್ನಿಂದ ಸಾಲ ಕೇಳಿಲ್ಲ ಹಾಗೂ ಚೆಕ್ ಅನ್ನು ಕೊಟ್ಟಿಲ್ಲ. 1 ನೇ ಆರೋಪಿತನಿಗೆ ಕೊಟ್ಟ ಹಣದ ಡಿನಾಮಿನೇಶನ್ ನನಗೆ ನೆನಪಿಲ್ಲ. ಹಣವನ್ನು ನಾನೇ ಎಣಿಸಿ ಕೊಟ್ಟಿದ್ದೇನೆ.

1 ನೇ ಆರೋಪಿತನು ಹೋಟೆಲ್ ನಲ್ಲಿ ಕೆಲಸ ಮಾಡುತ್ತಾನೆ ಎಂದರೆ ಸರಿಯಲ್ಲ. 2019 ರಲ್ಲಿ 1 ನೇ ಆರೋಪಿತನಿಗೆ ಸಾಕಷ್ಟು ಆದಾಯ ಇತ್ತು ಎಂದರೆ ನನಗೆ ಗೊತ್ತಿಲ್ಲ. 2019 ರಲ್ಲಿ ವಾರ್ಷಿಕ 10-15 ಲಕ್ಷ ಆದಾಯ ಇತ್ತು ಎಂದರೆ ಸರಿಯಲ್ಲ. 1 ನೇ ಆರೋಪಿತನು ನನ್ನೊಂದಿಗೆ ಯಾವುದೇ ಸಾಲದ ವ್ಯವಹಾರ ಮಾಡಿಲ್ಲ ಎನ್ನುವುದು ಸರಿಯಲ್ಲ. 1 ನೇ ಆರೋಪಿತನೇ ಸಾಕಷ್ಟು ಜನರಿಗೆ ಸಾಲ ಕೊಡುತ್ತಾನೆ ಎಂದರೆ ಸರಿಯಲ್ಲ. 1 ನೇ ಆರೋಪಿತನು ನನಗೆ ನಿಪಿ-1 ಅನ್ನು ಕೊಟ್ಟಿಲ್ಲ ಎಂದರೆ ಸರಿಯಲ್ಲ.

ಈ ಪ್ರಕರಣದ 5,20,000/- ರೂ.ಗಳಿಗೆ ಮಾಸಿಕ ರೂ. 2 ರಂತೆ ಬಡ್ಡಿ ಕೊಡಲು ಮಾತುಕತೆಯಾಗಿತ್ತು. 1 ನೇ ಆರೋಪಿತನು ನನಗೆ ಯಾವುದೇ ಬಡ್ಡಿಯನ್ನು ಕೊಟ್ಟಿಲ್ಲ. 2019 ರಲ್ಲಿ ಸಾಲ ತಿರುವಳಿ ಮಾಡಲಾಗದೇ ನಾನು ಬಟ್ಟೆ ಅಂಗಡಿಯನ್ನು ಮುಚ್ಚಿದ್ದೆ ಎನ್ನುವುದು ಸರಿಯಲ್ಲ. 2019 ರಲ್ಲಿ ಬಟ್ಟೆ ಅಂಗಡಿ ನಡೆಯದೇ ಇದ್ದರೂ ಸಹ ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ.

2019 ರಲ್ಲಿ 2 ನೇ ಆರೋಪಿತನ ತೋಟದಲ್ಲಿ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದೆ ಎಂದರೆ ಸರಿಯಲ್ಲ. ಹಣ್ಣುಗಳು ವ್ಯಾಪಾರಕ್ಕಾಗಿ ನಾನು ಹೋದಾಗ ನಾನು 2 ನೇ ಆರೋಪಿತನ ತೋಟದ ಮನೆಗೆ ಹೋಗುತ್ತಿದ್ದೆ ಎನ್ನುವುದು ಸರಿಯಲ್ಲ. 2 ನೇ ಆರೋಪಿತನ ತೋಟದ ಮನೆಯಲ್ಲಿಟ್ಟಿದ್ದ ನಿಪಿ-1 ರ ಚೆಕ್ ಅನ್ನು 2019 ರಲ್ಲಿ ನಾನು ಅಕ್ರಮವಾಗಿ ತೆಗೆದುಕೊಂಡು ಬಂದೆ ಎನ್ನುವುದು ಸರಿಯಲ್ಲ. 1 ಮತ್ತು 2 ನೇ ಆರೋಪಿತರು ಸ್ನೇಹಿತರು ಎಂದರೆ ನನಗೆ ಗೊತ್ತಿಲ್ಲ. 1 ನೇ ಆರೋಪಿತನು ಮತ್ತು ನನಗೆ

ಮನಸ್ಥಾಪವಿದ್ದ ಕಾರಣ 2 ನೇ ಆರೋಪಿತನ ನಿಪಿ-1 ರ ಚೆಕ್ ಅನ್ನು ಕಳುವು ಮಾಡಿ ಆರೋಪಿತರ ವಿರುದ್ಧ ಈ ಕೇಸನ್ನು ದಾಖಲು ಮಾಡಿದ್ದೇನೆ ಎಂದರೆ ಸರಿಯಲ್ಲ. ದೂರಿನಲ್ಲಿ ಕೋರಿದ ಯಾವುದೇ ಪರಿಹಾರಕ್ಕೆ ನಾನು ಅರ್ಹನಲ್ಲ ಎನ್ನುವುದು ಸರಿಯಲ್ಲ. ಈ ಕೇಸನ್ನು ಹೊರತು ಪಡಿಸಿ ಬೇರೆ ಕ್ರಿಮಿನಲ್ ಕೇಸನ್ನು ಆರೋಪಿತರ ವಿರುದ್ಧ ದಾಖಲು ಮಾಡಿಲ್ಲ.

ಮರು ವಿಚಾರಣೆ: ಇಲ್ಲ.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದ ರೀತ್ಯಾ ಗಣಕೀಕರಿಸಲಾಯ್ತು)

ಓದಿ ಹೇಳಿ ಕೇಳಿ ಸರಿ ಇದೆ

ಪ್ರಧಾನ ವ್ಯವಹಾರ ನ್ಯಾಯಾಧೀಶರು
ಮತ್ತು ಜೆಎಂಎಫ್‌ಸಿ, ಸಾಗರ.